



ಮರೆವಿನೊಳಗೂ ನಗುವಿದೆ

ಶಂಕರನ ಮರೆವು ಎಂತೆಂಧ ಪೇಚಾಟಕ್ಕೆ
ಕಾರಣವಾಗುತ್ತಿತ್ತು ಗೊತ್ತೇ? ಅಂಥದ್ದೇ
ಒಂದು ಸ್ವಾರಸ್ಯಕರ ಸಂಗತಿ ಈಚಿಗೆ ನಡೆಯಿತು.
'ಕಚೋರೀ' ಹಿಂದಿನ ಈ ಕಥೆ ಮರೆವಿನಲ್ಲಿರುವ
ನಗುವನ್ನು ನೆನಪಿಸಿತು.

■ ಮಂಜುಳ ಶ್ರೀಧರ ಶಾಸ್ತ್ರೀ

ಇಡೆ ಜಗತ್ತೇ ಪ್ರವಾಹ ಕಾಯಿಲೆ, ಕಸಾಲೆ ವ್ಯಕ್ತಿ. ಸದಾ ಹಾಯೋ ಏ ನು ತ್ವಿ. ಒಂದಿಲ್ಲಿಲೊಂದು ಸಮಸ್ಯೆಗಳಿಂದ ತತ್ತ್ವರಿಸುತ್ತಿರುವಾಗ ಗೃಹಿಣಿ ನಳಿನ ಮಾತ್ರ ಅವಳ ಗಂಡ ಶಂಕರನ 'ಮರೆವು' ಎಂಬ ಕಟ್ಟಿಮುಸ್ಟಿಲ್ಲಿ ಸಿಲುಕಿ ಹೈರಾಟಿದ್ದಾಗೇ. ಗಂಡನ ಅವಾಂತರಗಳನ್ನೆಲ್ಲಾ ಸಹಿಸಿಕೊಂಡು 10 ವರ್ಷ ಅದ್ದೇ ಕಳೆದಳು ಎಂಬುದೇ ಅವಳಿಗೆ ನಂಬಲಸಾದ್ಯವಾಗಿತ್ತು.

ಗಂಡ ಕೆಲವು ಸಂಗತಿಗಳನ್ನು ನೆನಪಿಟ್ಟುಕೊಂಡು ಸ್ವಾರಸ್ಯವಾಗಿ ಹೇಳುವಾಗ ಅಶ್ವಯವಾಗ್ರಾ ಇತ್ತು ಅವಳಿಗೆ. ಇವರದೇನ್ ಅಯ್ಯಣಿನ ಮರೆವಾಹೆಗೆ ಎಂದು. ಕೆಲವೇಮ್ಮೆ ಸಂಪೂರ್ಣ ಮರೆತು ಮನೆಯಲ್ಲಿ ರಂಪಾಟವೇ ರಂಪಾಟ. ನಂತರ ವಿವರ ನೆನಪಾದಾಗ ತನ್ನದೇ ತಪ್ಪ ಎಂದು ಅರಿವಾಗಿ, ಶ್ರೀಮಿಯ ಮಹಾಪಾರವೇ ಹರಿದು ಬರುತ್ತಿತ್ತು ಶಂಕರನಿಂದ. ಮದುವೆಯಾದ ಹೊಸತರಲ್ಲಿ ಗಂಡನ ನೆನಪಿನತ್ತಿ ವ್ಯಾಧಿಸಲು ಎಷ್ಟು ಸರ್ಕಾರ್ ಮಾಡಿ ನೋಡಿದಳು, ಅದೆಲ್ಲ ವಾ ವ್ಯಾಧ ಪ್ರಯತ್ನ ಅಂತ ತೀರಿದಾಗ 'ಪಾಲಿಗೆ ಬಂದಧ್ಯ ಪಂಚಾಮೃತ' ಎಂದು ಅದಕ್ಕೆ ಹೊಂದಿಕೊಳ್ಳಲುಡಿದಳು.

ಶಂಕರನಿಗೆ ಒಂದು ಸಣ್ಣ ಕಂಪನಿಯಲ್ಲಿ ಅಟೆಂಡರ್ ಕೆಲಸ. ನಳಿನ ಮದುವೆಯಾಗಿ ಬರುವ ಮುಂಚಿನಿಂದಲೂ ಅದೇ ಕಂಪನಿಯಲ್ಲಿ ಕೆಲಸದಲ್ಲಿದ್ದು. ಇಂಥ ಅಗಾಧ ನೆನಪಿನ ಶಕ್ತಿ ಹೊಂದಿದ್ದ ಈ ನನ್ನ ಗಂಡ ಅಫೀಸ್‌ನಲ್ಲಿ ಇಪ್ಪು ವರ್ವಾಗಳಲ್ಲಿ ಅದೆಮ್ಮೆ ಎದವಟ್ಟು ಮಾಡಿರಬಹುದು. ಈ ಮರೆಗುಳಿಯಿಂದ ತಪ್ಪಗಳನ್ನೆಲ್ಲ ಸಹಿಸಿಕೊಂಡು ಇನ್ನೂ ಕೆಲಸದಲ್ಲಿಟ್ಟುಕೊಂಡ ಆ ಪ್ರಣಾತ್ವಿಗೆ ಉದ್ದುದ್ದ ಅಡ್ಡಡ್ಡ ಕಾಲಿಗೆ ಬಿಳಬೇಕು! ಅದರೂ ಈ ಮನುಷ್ಯನನ್ನ ಕಂತ್ತೆ ಅಫೀಸ್‌ನಲ್ಲಿ ಎಲ್ಲಿಗೂ ಶ್ರೀಮಿ, ಅಕ್ಕರೆ. ಯಾಕಂಡೆ ಮರೆವು ಒಂದು ಬಿಂಬಿರೆ ಮನುಷ್ಯ ಚಿನ್ನದಂಧವನು. ಪ್ರಾಮಾಣಿಕ

ವ್ಯಕ್ತಿ. ಸದಾ ಹಾಯೋ ಏ ನು ತ್ವಿ. ಯಾರು ಏನೇ ಕೆಲಸ ಹೇಳಿದರೂ ಕೂಡಲೇ ಮಾಡುವ ಚತುರ. ಕೆಲವು ಬಾರಿ ಏನೋ ಒಂದು ಎದವಟ್ಟು ಮಾಡಿ ಎಲ್ಲರನ್ನು ನಿಸಿತ್ತಾ ಅವರೆಲ್ಲ ಇರುವುದ್ದೇ ಶಾರೀರಿಕ ಕಾಪಾಡುತ್ತಾನೆ ಅಂತ ಎಲ್ಲರೂ ಹೊಳ್ಳಿತ್ತಿದ್ದರು. ಆಗಲ್ಲ ನಳಿನ 'ಮರೆವಿನೊಳಗೂ ನಗುವಿದೆಯಾ?' ಎಂದು ಯೋಚಿಸುತ್ತಿದ್ದಳು.

ಶಂಕರ ಅಭಿಖಿನಲ್ಲಿ ತಂಬಾ ಸ್ವಾ ವ್ಯಕ್ತಿ ಅದೇ ಮನೆಯಲ್ಲಿ? ಯಾವುದೋ ವಿಷಿವೋ, ವಸ್ತುವೋ ಮರೆತು ಬರುವುದು, ಮನೆಗೆ ಒಂದು ಹಂಡತಿ ಮಗನ ಮೇಲೆ ಕೂಗಾಡುವುದು, 'ನಿಮಗೊಂದು ಏನಾ ನೆನಪಿರೇದಿಲ್ಲ' ಅಂತ ಹಂಡತಿ, ಮಗ ಅಭಿತಪ್ಪಿ ಹೇಳಿದರಾದರೆ ಮುಗಿಯಿತು. ನವಶಿಶಾಂತ ಸಿಟ್ಟಿ! ಅವನ ಸ್ವಭಾವ ಅರಿತ ನಳಿನ ಬ್ಯಾರರೂ ಸುಮ್ಮನೆ ಸಹಿಸಿಕೊಳ್ಳಿದ್ದಳು.

ಒಮ್ಮೆ ಬಾಸ್ ಮನೆಯಲ್ಲಿ ಅವರ ಮಗಳ ಹುಟ್ಟಿಹಬ್ಬಕ್ಕೆ ಅಭಿಸಿನ ಎಲ್ಲರನ್ನು ಉಟಕ್ಕೆ ಅಷ್ಟುನಿಸಿದ್ದರು. ಉಟ ಅಂದರೆ ಶಂಕರ ಬಿಡುತ್ತಾನೆಯೇ, ಭಾನುವಾರ ಬೇರೆ. ಸರಿಯಾದ ಸಮಯಕ್ಕೆ ಹಾಜರಾಗಿದ್ದು. ಶ್ರೀಮಂತರ ಮನೆ ಉಟ ಅಂದರೆ ಕೇಳಬೇಕೇ? ಯಾವುದುಂಟು, ಯಾವುದಿಲ್ಲ, ತಿನ್ನೋ ಹೊಟ್ಟೆ ಒಂದೇ ಅಲ್ಲಾ! ಜೆನ್ನಗಿ ಕತ್ತರಿಸಿದ ಶಂಕರನಿಗೆ ಅಲ್ಲಿಯ

ಒಂದು ತಿನಿಸು ತುಂಬಾ ಇಪ್ಪವಾಗಿತ್ತು. ಎರಡೆರಡು ಬಾರಿ ಹಾಕಿಸಿಕೊಂಡು ತಿಂದ. ಆದರೂ ತ್ಯಾಗಿ ಆಗಲಿಲ್ಲ. ಮತ್ತೆ ಕೇಳೋಕೆ ಸಂಕೋಚವಾಗಿ, ಬಿಡುವವರ ಹಕ್ಕಿರ ಆ ತಿನಿಸಿನ ಹೆಸರನ್ನು ಕೇಳಿದ. ಮನಗೆ ಹೊಗಿ ನಳಿನ ಹಕ್ಕಿರ ಮಾಡಿಸಿ ತ್ಯಾಗಿಯಾಗುವವರೆಗೆ ತಿನ್ನಬೇಕೆಂದು, ತಿನಿಸಿನ ಹೆಸರನ್ನು ಮೆಲುಕು ಹಾಕುತ್ತಾ ಸ್ವೇಕಲ್ಲಿ ಏರಿ ಹೊರಟೆ.

ಸ್ವೇಕ ದಾರ ಕುಮಿಂದ ಶಂಕರನ ಸ್ವೇಕಲ್ಲಿಗೆ ಸದನ್ ಆಗಿ ಒಂದು ನಾಯಿ ಅಡ್ಡ ಬಂತು. ಬ್ರೀಞ್ ಹಾಕಿದರೂ ಆಯ ತಜ್ಜಿ ಸ್ವೇಕಲ್ಲಿ ಸಮೆತ ಕೇಳಿಗೆ ಬಿದ್ದಬಿಟ್ಟು. 'ಏ ನಾಯಿ ಮುಂಡೆದೆ! ನನ್ನ ಸ್ವೇಕಲ್ಲೇ ಬೇಕೆತ್ತಾ ನಿನಗೆ ಶಾಯೋಕೆ. ನಾನು... ನಾನೊಂದು ಇಂಪಾಟೆಂಟ್ ಏ ವಿವರ ಮನ ಮಾಡುತ್ತಾ ಬರುತ್ತಿದ್ದೆ' ಎಂದು ನಾಯಿಯನ್ನು ಬ್ಯಾದು ಎದ್ದವನು, ಕ್ಷಣಿ ನಿತ್ಯ ಏನೋ ಯೋಚಿಸಿ ಮತ್ತೆ ಮನೆ ಕಡೆ ಹೊರಟೆ.

ಮನೆಗೆ ಒಂದವನೇ ಹಂಡತಿಯನ್ನೇ ಕೂಗಿ ಕರೆದು, 'ಲೇ ನಳಿನ, ಇವತ್ತು ಬಾಸ್ ಮನೆ ಉಟ ಎಷ್ಟು ಚೆನ್ನಾಗಿತ್ತು ಗೊತ್ತಾ? ಒಂದಕ್ಕಿಂತ ಒಂದು ಬೇಂದು. ಒಂದು ತಿನಿಸು ಮಾತ್ರ ಬೇಂಬಾಟು ಆಗಿತ್ತು ಕಣೆ! ಅದನ್ನೇ 'ಕಸುತ್ತಿ'ಯಾತೆ ಅದರ ಹೆಸರು! ನಿನಗೆ ಗೊತ್ತಾ? ಅದಕ್ಕೆ ಏನೆಲ್ಲ ಬೇಕು ಅಂತ ಬುರೆದುಕೊಡು, ತರುತ್ತೇನೆ. ಎಲ್ಲರೂ ಸೇರಿ

